

ಯಲ್ಲಿ ಕೂಡ ಡೀ ಕ್ಕಾಸಾಗುವ ನೋವನ್ನು ಕಾಣಬಹುದು. ಆದರೆ ಅಲ್ಲಿಯ ನೋವು ಭಾವನೆಯ ಭಾರದಿಂದ ಜಗ್ಗಿದ್ದರೆ, ಇಲ್ಲಿ ಚಿಂತನೆಯ ಭಾರದಿಂದ ಜಗ್ಗಿದೆ.

ಕಾದಂಬರಿಯ ಶಿವಿರ ಕೂಡಾ ಈ ಭಾಗದಲ್ಲಿದೆ. ಅದು ಜಗತ್ತನ್ನು ಗೃಹಿಸುವ ಬಗ್ಗೆ ದಾರ್ಶನಿಕ ಪ್ರಶ್ನೆ. ಹೊಲೆಯರನ್ನು ಸಾಲಿಗಾರಮವನ್ನು ಮುಟ್ಟು ವಂತೆ ಒತ್ತಾಯ ಮಾಡುವಾಗ್ಗೆ ಹತಾತ್ಮನೆ ಅವನಿಗೆ ಒಂದು ಒಗಟು ಹೊಳೆಯುತ್ತದೆ. ಅವನು ಅವರಿಗೆ ಒಡ್ಡಿರುವುದು ಕಲ್ಲು. ಆದರೂ ಅವರು ಅದನ್ನು ಮುಟ್ಟಬೇಕೆಂಬ ಹತ ಏಕೆ? ಅವನ ಜನ ಹಾಗೂ ಹೊಲೆಯರು ಇಬ್ಬರೂ ಅದನ್ನು ಸಾಲಿಗಾರಮ ಎಂದು ನಂಬಿದ್ದಾರೆ. ಆದರೆ ಅವನಿಗೆ ಮಾತ್ರ ಅದು ಕಲ್ಲು. ಹಾಗಾದರೆ ಅವನ ಕ್ರಿಯೆ ಅವರ ನಂಬಿಕೆಯ ಮೇಲೆ ಏಕೆ ಆಧಾರ ಪಡೆಬೇಕು? ಅದು ನಿಜವಾಗಿ ಕಲ್ಲೇ ಆಧವಾ ಸಾಲಿಗಾರಮವೇ? ಆಧವಾ ಬಹಳ ಹಳೆಯ ಮಾತುಗಳಲ್ಲಿ ಹೇಳಬೇಕಾದರೆ, ಅದು ಹಗ್ಗಿವೇ, ಹಾವೇ? ಗೃಹಿಸುವವನ ಸ್ಥಿತಿಯನ್ನು ಅನುಸರಿಸಿ ಅದು ಎರಡೂ ಆಗಬಲ್ಲದು. ಎಚ್ಚೆರದಲ್ಲಿ ಕಲ್ಲು; ಅವಿದ್ಯೆಯಲ್ಲಿ ಸಾಲಿಗಾರಮ— ಪರಿಕಲ್ಪನೆಯ ಈ ಮೋಡಕವಾದ ಪ್ರಶ್ನೆಯನ್ನು ಅನಂತಮೂರ್ತಿ ಯಾವುದೋ ಕ್ಷಣದಲ್ಲಿ ಅನಿರೀಕ್ಷಿತವಾಗಿ ಸೆರೆಟಿಡಿದಂತೆ ಕಾಣುತ್ತದೆ.

ಜಗನ್ನಾಧನ ನಡವಳಿಕೆಯಲ್ಲಿ ಆಯ್ದೆಯ ಸಂಕಟಕ್ಕಿಂತ ನಿರ್ಧಾರ ಶಕ್ತಿಯ ದೌರ್ಬಲ್ಯ ಹೆಚ್ಚು ಪ್ರಕಟಿವಾಗುತ್ತದೆ. ಈ ಸಮಸ್ಯೆಯನ್ನು ಸ್ವಲ್ಪ ಹತ್ತಿರದಿಂದ ಬಗೆದು ನೋಡುವುದು ಉಪಯುಕ್ತ ಎಂದು ಎನಿಸುತ್ತದೆ. ಒಬ್ಬ ವಿಚಾರವಂತೆ, ಕ್ರಿಯೆಗೆ ತೊಡಗುವಾಗ ಎದುರಾಗುವ ವಾಸ್ತವಿಕತೆಯು ತುಮ್ಮುಲಕ್ಕೆ ಕಾರಣವಾಗುವಂಥದ್ದು. ಆದರಲ್ಲೂ ಇಲ್ಲಿ, ಜಗನ್ನಾಧನ ತುಮ್ಮುಲ ಗಂಭೀರವಾದದ್ದು. ಕ್ರಿಯೆಯ ಬಗ್ಗೆ ಧೀಮಂತರದು ಕೆಲವು ಓರಣವಾದ, ಅಚ್ಚುಕಟ್ಟುದ ಕಲ್ಪನೆಗಳಿರುತ್ತವೆ. ಧೀಮಂತರು ಕಲ್ಪಿಸಿಕೊಂಡ ಕ್ರಿಯೆಗೂ ವಾಸ್ತವಿಕವಾಗಿ ನಡೆಯುವ ಕ್ರಿಯೆಗೂ ಇರುವ ಬಿರುಕು ಮಹತ್ವಪೂರ್ಣವಾದದ್ದು. ಏಕೆಂದರೆ, ಆದಕ್ಕೆ ಮಹತ್ವಪೂರ್ಣ ಪರಿಣಾಮವಿದೆ. ಇದು ಅನಿವಾರ್ಯ, ನಿಜ. ಆದರೆ ಈ ವಾಸ್ತವಿಕತೆ ಧೀಮಂತ ನನ್ನು ದಿಗ್ಗ್ರಿಗೊಳಿಸುತ್ತದೆ, ಹಿಮ್ಮಟಿಸುತ್ತದೆ, ಹೆದರಿಸುತ್ತದೆ, ನಿರಾಶಗೊಳಿಸುತ್ತದೆ. ಆದರಂತೆಯೇ, ಬಹುಮಂದಿ ಕ್ರಿಯೆಯಿಂದ ವಿಮುಕ್ತರಾಗುತ್ತಾರೆ. ಕೆಲವರು ಈ ಬಿರುಕಿನ ಅರ್ಥ ಹುಡುಕುತ್ತಾರೆ. ಆದೂ ಸಹಜ. ಇಲ್ಲಿ ಕ್ರಿಯೆಯ ಚಿಂತನೆ, ಸಿದ್ಧತೆ ಮಾಡುವವನು, ಆದಕ್ಕೆ ಚಾಲನೆ ನೀಡುವವನು, ಜಗನ್ನಾಧ. ಆದರೆ ಪಾಲನೆ ಷುರುವಾದಾಗ ಅವನಿಗೆ ಏನೋ ಇರಿಸುಮುರಿಸು, ಅಶ್ವತ್ತಿ; “ಇದಲ್ಲ”

ಅನ್ನಸುತ್ತದೆ. ಕ್ರಿಯೆಯು ಚಿಂತನೆಯ ಹಂತದಲ್ಲಿದ್ದಾಗ, ನಾಯಕ ಜಗನ್ನಾಥ: ಪಾರಂಭವಾದಾಗ ನೀಲಕಂಠಸ್ವಾಮಿ; ಇನ್ನೂ ಮುಂದೆ ಹೋದಾಗ ಹಿಳ್ಳಿ “ಡಾರ್ಕ್ ನೆಸ್” ಅಟ್ಟೊ ನೋನ್”ನ ಗ್ಲೈಟ್‌ಕಿನ್ ಇದ್ದ ಹಾಗೆ. ಎಲ್ಲ ಬಗೆಯ ಕಾರಂತಿಕಾರಿಗಳ ಬಗ್ಗೆ ಧೀಮಂತರದು ಇದೇ ತಕರಾರು. ಮತ್ತು ಧೀಮಂತರ ಬಗ್ಗೆ ಕಾರಂತಿಕಾರಿಗಳಿಗೂ ಇದೇ ತಲೆನೋವು. ಜಗನ್ನಾಥನ ಸಂಕಟದ ಒಂದು ಭಾಗ ಇದು. ಆದು ದರಿಂದ ಸಂಕಟವನ್ನು ವಿನಾರಿ, ಸಂದಿಗ್ಗು ತಲೆದೋರುತ್ತದೆ.

ಶ್ರೀ ಸತ್ಯಪ್ರಕಾಶರೋದನ ಜಗನ್ನಾಥನ ಸಂದರ್ಭನ ಸಮಾಜಶಾಸ್ತ್ರದ ದೃಷ್ಟಿಯಿಂದ ತುಂಬಾ ಅರ್ಥಗಭ್ರಿತವಾದದ್ದು ಅನಿಸುತ್ತದೆ. ಆದರೆ ಆದು ಸ್ವತಃ ಅನಂತ ಮೂರ್ತಿಗಳ ಗಮನವನ್ನು ಸೇಳಿದಲ್ಲ; ಏಕೆಂದರೆ ಅಲ್ಲಿ ಅವರ ಗಮನ ಬೇರೆ ಕಡೆಗೆ ಕೇಂದ್ರಿಕೃತವಾಗಿದೆ. ಇಲ್ಲಿ ಕಭೇರಿ ಮೇಚಿನೆ ಎರಡೂ ಬದಿಗೆ, ಬಹುತಃ ಹೊಲೆಯು ದಿನಗೂಲಿಕಾರನ ಮಗನಾದ, ಇಂದು ಡೆಪ್ರೂಟೆ ಕರ್ಮಾಣಂರ್ ಆದ ಸತ್ಯಪ್ರಕಾಶ ಮತ್ತು ಪ್ರತಿಷ್ಟಿತ ಆಚಾರವಂತ ಬಾರಹ್ಯಣ ಜರ್ಮಾನಾರನ ಮಗನಾದ ಜಗನ್ನಾಥ ಕುಳಿತು ಮಾತನಾಡಬಲ್ಲರು, ಕಾಫಿ ಕುಡಿಯಬಲ್ಲರು. ಅವರ ತಂದೆಯವರುಗಳ ನಡುವೆ ಈ ತೆರನ ಸಂಬಂಧ ಅನೂಹ್ಯ. ಇವರಿಬ್ಬರೂ ಜಾತಿ ಸಮಾಜದ ಎರಡು ಧುವಗಳಿಂದ ಬಂದರೂ, ಒಂದು ನವಮಧ್ಯಮ ವರ್ಗಕ್ಕೆ ಈಗ ಸೇರಿರುವುದರಿಂದ ಇದು ಸಾಧ್ಯ. ಅವರನ್ನು ಇನ್ನೂ ಬೇರೆದಿಸುವುದು ಅವರಿಬ್ಬರ ಭೂತಕಾಲದ ಜಾತಿ; ಒಂದುಗೂಡಿಸುವುದು ಪರಮಾನ ಕಾಲದ ವರ್ಗ. ಮತ್ತೊಂದು ವಿಪರ್ಯಾಸವೂ ಇಲ್ಲಿದೆ. ಇಲ್ಲಿ ಸತ್ಯಪ್ರಕಾಶ ವ್ಯವಸ್ಥೆಯ ರಕ್ಷಕ. ಜಗನ್ನಾಥ ಅದರ ವಿರುದ್ಧ ಬಂಡಾಯಗಾರ. ಜಾತಿ ವರ್ಗವಾಗಿ ಪರಿವರ್ತನೆಗೊಳ್ಳುತ್ತಿದೆ ಯಾದ್ದರಿಂದ ಈ ಎಲ್ಲಾ ಸಾಧ್ಯ ಆಗಿದೆ. ಈ ಸಂಗತಿಯನ್ನು ಅನಂತಮೂರ್ತಿ ಮತ್ತು ಒಮ್ಮೆ ಒತ್ತಿ ಹೇಳುತ್ತಾರೆ. ಡೆಪ್ರೂಟೆ ಕರ್ಮಾಣಂರ್ ಜವಾನ ಜಾತಿಯಲ್ಲಿ ಬಾರಹ್ಯಣ. ಅದನ್ನು ಅವನ ಹಣೆಯ ಅಂಗಾರ ಆಕ್ಷತೆಯಲ್ಲಿ ಫೋಂಡಿಸಿ ಕೊಂಡಿದ್ದಾನೆ, ಆದರೆ ಆತ ವರ್ಗದಲ್ಲಿ ಕೆಲಸಗಾರ. ತನ್ನ ಯಜಮಾನನ ಜತೆ ವರ್ಗ ಸಂಬಂಧ, ಜಾತಿ ಸಂಬಂಧ, ಅನುಲೋಮ ವಿಲೋಮಗಳ ಕಲಬೆರಕೆ ಆಗಿ ಹಾಸ್ಯಸ್ವದ ಆಗುತ್ತದೆ. ಮಾತ್ರವಲ್ಲ ಅವನಿಗೆ ಹೊರೆಯಾಗುತ್ತದೆ.

ಅಧುನೀಕರಣ ನಿಂತು ನಿಂತು ಅಂಕುಡೊಂಕು ದಾರಿಗಳಿಂದ ಕ್ರಮಿಸುವ ಪ್ರಕ್ರಿಯೆ. ಜಗನ್ನಾಥನ ಒತ್ತಾಯಕ್ಕೆ ಹಿಳ್ಳಿ, ಮಾದರು ಪಂಚೆ ಉಡುತ್ತಾರೆ. ಅವನ ಶ್ರೀವಾದ ಅವರನ್ನು ಅವರ ಸ್ಥಿರಿಯಿಂದ ಬೇರೆದಿಸಿ ಅಂತರವಿಶಾಚಿಗಳನ್ನಾಗಿ ಮಾಡಹೊರಟಿದೆ. ಅವರು ಆ ಬಟ್ಟೆಯಲ್ಲಿ ಆರಾಮವಾಗಿಲ್ಲ. ನಡೆಯುವಂತಹ ಸ್ವಾಭಾವಿಕ ಕ್ರಿಯೆಯನ್ನೂ ಅವರು ವಿಕಾರವಾಗಿ ಮಾಡುತ್ತಾರೆ. ಪಂಚೆ ಉಟ್ಟಿ

ನೆಲದ ಮೇಲೆ ಮುಂಚೆನಂತೆ ಕೂಡಲಾರರು. ಜಗನ್ನಾಧನೋದನೆ ಸರಿಸಮಾನವಾಗಿ ಬಟ್ಟೆಯ ಮೇಲೆಯೂ ಕೂಡಲಾರರು. ಅದರ ಬೇರುಗಳನ್ನು ಕಿಂಚಿತ್ತಾದರೂ ಅವನು ಕದಲಿಸಿದ್ದಾನೆ. ಸಮಾಜದ ಎರಡು ಧರ್ಮಗಳ ನಡುವೆ ಜಗನ್ನಾಧ ಒಂದು ಕಡೆ ಇವರು ಮತ್ತೊಂದು ಕಡೆ ಶಾಸ್ತ್ರ ಭಾವಿಂಯನ್ನು ಆಕ್ರಮಿಸಿದ್ದಾರೆ.

ನಾಗಮಣಿಗೆ, ಯರೋಪನ, ಸೌಂದರ್ಯ, ಒಳ್ಳಿಯತನ ಎಲ್ಲ ಇದೆ. ಅದರೆ ಅವಳ ಸಾಮಾಜಿಕ ಸ್ಥಿತಿ ಜೀವನ ಸಂತೋಷದ ಈ ಸ್ವಾಭಾವಿಕ ಅಂಶಗಳನ್ನು ದುರಂತದ ಅಲಂಕಾರಗಳನ್ನಾಗಿಸಿದೆ. ಅವಳ ಪರಿಸರವೇ ಕಲುಷಿತವಾದುದು. ತನ್ನ ಗಂಡನೋದನೆ ಬಾಳುವೆ ಮಾಡಬೇಕಾದವಳೂ ಅವಿಭಕ್ತ ಕುಟುಂಬದ ಕಾರಣ ಮಾವನ ಮನೆವಾರ್ತೆ ನೋಡಿಕೊಳ್ಳಬೇಕು. ಅವಳೋದನೆ ಮಾವ ಅನ್ವಯಿತಕ ಸಂಬಂಧ ಬೆಳೆಸಿದ್ದಾನೆ ಎಂಬ ಕಳಂಕದ ಕುವದಂತಿ ಕೂಡಾ ಇದೆ. ಅವಳಿಗೆ ಇನ್ನು ಮುಂದೇನೂ ಅಸೆಗಳಿಲ್ಲ. ವಿಷಯಕ್ಕುವಾದ ಅವಳ ಪರಿಸರ ಅವಳನ್ನು ಉಸಿರು ಕಟ್ಟಿಸಿ ಎಂದೋ ಕೊಂಡುಬಿಟ್ಟಿದೆ. ಅವಳು ಆಗ ಸತ್ತಲೀಂದು ಜಗನ್ನಾಧ ತಿಳಿಯುವುದು ಸಾಮಿನ ‘ಕ್ಷುನಿಕಲ್ ಡಿಕ್ಲರೇಷನ್’ ಅಷ್ಟೇ. ಅವಳ ವಿಚಾರದಲ್ಲಿ ಸಾಪ್ತ ಬಾಳುವೆಗಳ ನಡುವೆ ಗೆರಯೇ ಇಲ್ಲ. ಅಂತೆಯೇ ಅವಳು ಜಗನ್ನಾಧನ ಬಗ್ಗೆ ಅಮೃತ ಉದಾಸೀನ; ಅವಳು ಸತ್ತಿರುವುದರಿಂದ ಪ್ರತಿಕ್ರಿಯೆಯೇ ಇಲ್ಲ. ಇಲ್ಲಿ ಅವಳ ಜಾತಿ ಮೇಲಿನದಾದರೂ ಅವಳು ವ್ಯವಸ್ಥೆಯಲ್ಲಿ ಹೊಲಿಯರಷ್ಟೇ ಬಲಿ. ಅವಳ ಬಲಿಯಾದ ಕ್ರಮ ಬೇರೆ. ಹಿಂದೆ ಕೂರಿಗಳಾದ ಕೆಲ ದೊರೆಗಳು ತಮ್ಮ ಸೇರೆಯಾಳುಗಳನ್ನು ಗಿಡಿಗೆ ಹಾಕುವವ್ಯಾಹಾಲು ಅನ್ನವನ್ನು ಉಣಿಸಿ ಪಂಜರಗಳಲ್ಲಿಟ್ಟು ಸಾಯಿಸುತ್ತಿದ್ದಂತೆಯೇ ಅವಳ ಜಾತಿಯ ಒರಿಮು ಅವಳನ್ನು ಸಾಯಿಸಿದೆ. ಈ ಭಾಗವನ್ನು ಅನಂತಮಾತ್ರಿಗಳು ತುಂಬಾ ಅನುಕಂಪದಿಂದ, ಕೌಶಲ್ಯದಿಂದ, ಸಂಯಮದಿಂದ ಮತ್ತು ಆತ್ಮಯವೇನಿಸುವವ್ಯಾಹಾರ ಮಾಡಿಯ ಮಿತವ್ಯಯದಿಂದ ನಿರ್ವಹಿಸಿದ್ದಾರೆ.

ಕಾದಂಬರಿಯಲ್ಲಿ ತುಂಬಾ ಸ್ವಾಟವಾಗಿ ಮೂಡಿ ಬಂದಿರುವ ಒಂದು ಚಿತ್ರ ಚಿಕ್ಕಯುದು. ಜಗನ್ನಾಧನ ಸಂಕಟದ ಒಂದು ಮುಖ್ಯ ಮುಖಿ ಚಿಕ್ಕಯೋದನೆ ಆತನ ಸಂಬಂಧದಿಂದ ಬಂದಿದ್ದು. “ವಿನಾಕಾರಣ” ಆಕೆ ತೀವ್ರ ಯಾತನೆಗೆ ಗುರಿಯಾಗುತ್ತಾಳೆ. ಆಕೆಗೆ ಜಗನ್ನಾಧನ ನಡವಳಿಕೆಯಿಂದ ಅಗಾಧ ಹಿಂಸೆ ಆಗುತ್ತದೆ. ಅವನ ಮುಖ್ಯ ಅನಿಸಿಕೆ ಯಾವುದೂ ಆಕೆಗೆ ತಿಳಿಯುವುದೂ ಇಲ್ಲ. ಅದರೂ ಆತನ ಮೇಲೆ ಆಕೆಗೆ ಅಪಾರ ಪ್ರೀತಿಯಿದೆ. — ಅವನು ಆರಿಸಿಕೊಂಡಿರುವ ಕ್ರಿಯೆಗೆ ಅಡ್ಡಲಾಗುವ ಪ್ರೀತಿ. ಇಂಥ ಕಲುಷಿತ ವ್ಯವಸ್ಥೆ ತಾಳಿಕೆ ಬರುವುದರಲ್ಲಿ ಇಂತಹ ಪ್ರೀತಿಯಾ ಒಂದು ಮುಖ್ಯ ಕಾರಣವಾಗುತ್ತದೆ. ಈ ವ್ಯಾಪ್ತೋದ್ದೇಶನೆ ಕೂಡಾ ಆಧುನಿಕ ಪ್ರಜ್ಞ ಬಡಿದಾಡಬೇಕಾಗುತ್ತದೆ. ಮನಸ್ಸನ್ನು ತುಂಬಿ ದಣೇಸಬಲ್ಲ ಶಕ್ತಿ ಇದು.

ಅನಂತಮೂರ್ತಿ ಅವರು ಭಕ್ತಿಯನ್ನು ಪರಿಸುವ ರೀತಿ ಅತ್ಯಂತ ಮಾಮಿಕ ಬಾಗಿದೆ. ಹನ್ನರದು ಗಂಟೆಗೆ ದೇವಸ್ಥಾನದ ದೊಡ್ಡ ಗಂಟೆ ಬಾರಿಸುತ್ತದೆ. ಎಲ್ಲಿದ್ದ ವರು ಅಲ್ಲೇ ಒಂದು ಕ್ಷಣಿ ಸ್ತುಭ್ರಾಗಿ ನಿಲ್ಲುತ್ತಾರೆ. ಬಾಯಿಯಿಂದ ಪ್ರಣಾಮದ ಮೂತ್ತು ಹೊರಡುತ್ತದೆ. ಅದು ಉಟಿದ ಹೊತ್ತು. ಥಾಲಿ ಹಿಡಿದು ಜನ ಸಾಲಾಗಿ ಶೂಟಕ್ಕೆ ಹೊರಡುತ್ತಾರೆ. ಇಲ್ಲಿ ಭಕ್ತಿ ಘಂಟಾನಾದಕ್ಕೆ ಕೈಯೆತ್ತುವ, ಜೊಲ್ಲು ಸುರಿಸುವ, ಬರೇ ಕಂಡಿಷನ್‌ನ್ನು ರಿಫ್ಲೆಕ್ಸ್ ಆಗುತ್ತದೆ. ಭಕ್ತಿಯ ಬಗ್ಗೆ ನವೃಂಧಾದ ದ್ವಂಗ್ ಬೆರೆತ, ವೃಜಾನಿಕ ವಣಿನೇ ಇದು.

ಅಧುನೀಕರಣ ಕೆಲವು ವಿಲಕ್ಷಣ ಪರಿಣಾಮಗಳಿಗೂ ಏಡೆ ಕೊಡುತ್ತದೆ. ಉದಾಹರಣೆಗೆ ಪ್ರಾರಾಣಿಕರು. ಈತನ ಹೆಸರು ಪ್ರಾರಾಣಿಕರು, ಹಿಂದೆ ತುಂಬಾ ಅಸ್ತಿತ್ವ, ತನ್ನ ಕಾಲಕ್ಕಾಗಿ ಮುಂದೆ ಹೋಗಿ ಏಧವೆಯನ್ನು ಮಾಡುವಯಾಗಿದ್ದವನು. ತನ್ನ ಉರಿನ “ಮಧ್ಯಯುಗದ” ಜನರ ಬಗ್ಗೆ ಅಪಾರ ಭತ್ತ್ವನೇ ಇದೆ. ತನ್ನ ಪ್ರಸ್ತುತಿಗಳು, ತನ್ನ ವಿಸ್ತೀರ್ಣಿಗಳನೇ ತನ್ನ ಕಲ್ಪನಾ ಜಗತ್ತಿನಲ್ಲಿ ಮನೆ ಬಾಗಿಲನ್ನು ಭದ್ರ ಮಾಡಿಕೊಂಡು ಸೇರಿಬಿಟ್ಟಿದ್ದಾನೆ. ಮನೆಯನ್ನು ಅಧುನಿಕ ದ್ವೀಪವನ್ನಾಗಿ ಮಾಡಿ ರ್ಥಾನೆ. ಮನೆಯಲ್ಲಿ ಸೇಸೆಯಲ್ಲಿ ಬೆಳೆಸಿದ ಗಿಡದಂತಹ ಅಧುನೀಕರಣ ಇದು. ಸಮಾಜದ ಅಧುನೀಕರಣದ ತಿರುವು ಮುರುವುಗಳ, ನೋವು ನಲಿವುಗಳ ಜೀವಂತ, ಶ್ರೀಮಂತ ಪ್ರತೀಕ ಅಲ್ಲ. ಅವರ ಮನೆ ಕೂಡಾ “ಕಂಪಾಟ್‌ಮೆಂಟಲ್ಸ್” ಆಗಿದೆ. ಅವರ ಆಸ್ಟ್ರಾಸ್ಟ್ ಪತ್ತಿ ಮಂಜುನಾಥನ ಚಿತ್ರವನ್ನು, ಉಡುಪಿ ಪಂಚಾಂಗದನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅವನಾರ್ಥಿಯಾದ ಯಾವುದೋ ಕೇಟಿದಂತೆ ಮಂಜುನಾಥ ಎಲ್ಲಾ ಬಿಲಗಳನ್ನು, ಸಂದುಗಳನ್ನು ಹೊಕ್ಕಿದ್ದಾನೆ.

ಕಾದಂಬರಿಯ ಎಲ್ಲಾ ವೃಕ್ಷಗಳನ್ನು ಗಮನಿಸುವುದಾದರೆ ತುಂಬಾ ಉದ್ದಿಷ್ಟಾಗುತ್ತದೆ. ಎದ್ದು ಕಾಣುವ ಕೆಲವರ ಬಗ್ಗೆ ಗಮನ ಆಗತ್ಯ. ಶ್ರೀಪತಿರಾವ್ ಪಣಿಯ ಕಾಲದ ಗಾಂಥಿವಾದಿ. ರಾಜಕೀಯ ಸತ್ಯ, ಕೆಳಜಾತಿಯರಿಗೆ ಹಸ್ತಾಂತರ ಮಾಡಂತೆಲ್ಲಾ, ಆತನ ಗಾಂಥಿವಾದ ಹಿಂದೆ ಸರಿದು ಬಾಹ್ಯಣ ಜಾತಿವಾದಿ ಆಗುತ್ತಾನೆ. ಗುರವ್ವಗೊಡ ಕಾಂಗ್ರೆಸ್ ಎಂ.ಎಲ್.ಎ. ಸ್ವಾತಂತ್ರ್ಯೋತ್ಸರದ ಪ್ರಧಾರಿ ಜನ. ಎಲ್ಲೆಲ್ಲಾದರೂ ನಂಗಿ ಮುಂದೆ ಬರಬಲ್ಲ ಸಂಧಿಸಾಧಕತನ ಮತ್ತು ವೃವಹಾರ ಯಾಗಿನ ಸಮ ಸಮವಾಗಿದೆ. ಅಡಿಗ ತಿಂಡಿಪ್ರೋತ, ವಾಚಾಳಿ ಬಾರಹ್ಯಣ. ದೇಗೆ ಹೇಳಿಕಾದರೂ ವಾದಿಸಿ, ಇನ್ನು ಹೇಗೆ ಬೇಕಾದರೂ ಸದೆಯಬಲ್ಲ. ನೀಲಕಂಠಸ್ವಾಮಿ ರಾಜಕೀಯದಲ್ಲಿ ಹೊಸದಾಗಿ ತಲೆಯೆತ್ತಿದ ಉದ್ದೃಟಿ; ತಿಕ್ಕಡದ ರಾಜಕೀಯಕ್ಕೆ ಹೇಳಿ ಮಾಡಿಸಿದವನು; ಜನ ಅವಸರೆ ರಾಜಕೀಯದ ಕಚ್ಚ ಮಾಲು.

ರಾಜಕೀಯದ ಸೃಷ್ಟಿಕರ್ತರಲ್ಲ. ಇತರ ಅನೇಕ ರಾಜಕಾರಣಗಳಂತೆ ಆವನಿಗೂ ಆಳವಾದ ಕಳಕಳಿಯೇ ಇಲ್ಲ. ಬಾಟಲುಗಳಲ್ಲಿ ಸೀಲಾದ ಪಂಚಗ್ರಹವನ್ನೂ. ಇಂಗರಸಾಲನ ನಾಸ್ತಿಕವಾದಿ ಪ್ರಸ್ತರಗಳನ್ನೂ ಸಮದೃಷ್ಟಿಯಿಂದ ತನ್ನ ಅಂಗಡಿಯಲ್ಲಿ ಮಾರಬಲ್ಲ. “ಲಾಭಮೇವ ಜಯತೇ” ಎಂದು ನಂಬಿರುವ, ವಾಣಿಜ್ಯ ಬಂಡವಾಳವನ್ನು ಜೀದ್ಯಾಮಿಕ ಬಂಡವಾಳವಾಗಿ ತೊಡಗಿಸಲು ತವಕಿಸುತ್ತಿರುವ ವ್ಯಕ್ತಿ ಪ್ರಭು. ಇವೆಲ್ಲ ಈ ಜೀವನಕ್ಕೆ ತದೂಪವಾದ ವ್ಯಕ್ತಿಚಿತ್ರಗಳು—ಕುಶಲಕೃಷಿಯ ಪರಿಣಾಮಗಳು.

ಅನಂತಮೂರ್ತಿಗಳು ಕನ್ನಡವನ್ನು ಬಳಸಿರುವ ರೀತಿ ತುಂಬಾ ವಿಶಿಷ್ಟವಾದದ್ದು. ಆಕರ್ಷಕವಾದದ್ದು. ಅದೊಂದು ಕನ್ನಡ ಹೊಸರೀತಿಯ ಬಳಕೆಯನ್ನು ಸೃಷ್ಟಿಸಿದ್ದಾರೆ. ಇದು ಸಂಸ್ಕಾರದ ರೀತಿಯೇ ಆದರೂ, ಆ ಪ್ರಯೋಗ ಇನ್ನೂ ತುಂಬಾ ಮುಂದುವರಿದಿದೆ. ಅತ್ಯಂತ ಕುಶಲ ಕೆಲಸಗಾರನಂತೆ ಇವರು ಕನ್ನಡವನ್ನು ಚೆಮ್ಮೆಟಿಗೆಯಂತೆಯೂ, ಚೂರಿಯಂತೆಯೂ, ಸಾಫ್ತನರಿನಂತೆಯೂ, ಸೂಜಿಯಂತೆಯೂ ಬಳಸಬಲ್ಲರು. ಸ್ಥಿತಿಯ ಬಗ್ಗೆ ಹೇಸಿಗೆ ಈ ಕಾದಂಬರಿಯ ಒಟ್ಟು ಧ್ವನಿಯಾಗಿದ್ದು, ಮಾತಿನ ಸಾಧ್ಯತೆಗಳ ಬಗ್ಗೆ ಒಂದು ಬಗೆಯ ಸ್ವಷ್ಟವಾದ ಅಪನಂಬಿಕೆಯಿದ್ದು ಕ್ರಿಯೆಯನ್ನೇ ಆರಸಿರುವುದರಿಂದ ಇದು ಸಾಧ್ಯವಾಗಿದೆ ಎನಿಸುತ್ತದೆ.

ಕಾದಂಬರಿಯಲ್ಲಿ ಒಂದು ದಾರ್ಶನಿಕ ಆರಾಜಕತೆಯಿದೆ. ಅದರಲ್ಲಿ ಮಾಕ್ಸ್, ಸಾತ್ರ್ಯ, ಲೋಹಿಯಾ ಒಬ್ಬರನ್ನೂಬ್ಬರು ತಳ್ಳಾಡುತ್ತಾರೆ. ಒಂದೊಂದು ಕಡೆ ಒಬ್ಬೊಬ್ಬರ ದಬಾರ್ರೂ ಇದೆ. ಇದಂತೂ ಅತ್ಯಂತ ಸಾಫ್ತಗತಾರ್ಥ. ಏಕೆಂದರೆ ಈ ಮೂವರೂ ನೀಡಬಲ್ಲ ಮಹತ್ವಪೂರ್ಣವಾದ ಒಳನೋಟಗಳಿವೆ. ಈ ಮೂವರನ್ನು ಸಮಗ್ರೀಕರಿಸುವ ಹೊಸ ದರ್ಶನ, ಇತಿಹಾಸಕ್ಕೆ ತಿರುವು ಕೊಡಬಲ್ಲ ಒಬ್ಬ ಹೊಸ ದಾರ್ಶನಿಕನಿಂದ ಮಾತ್ರ ಸಾಧ್ಯ. ಅಂಥ ಸಮಗ್ರೀಕರಣ ಇನ್ನೂ ದೂರವಿದೆ. ಆದರೆ ಅನಂತಮೂರ್ತಿಯವರು ಈ ಮೂವರು ದಾರ್ಶನಿಕರು ನೀಡುವ ಬೆಳಕಿನಲ್ಲಿ ಮಾನವನ ಪಾಡನ್ನು ಶೋಧಿಸಬಲ್ಲ ಸಾಮಧ್ಯ ಉಳ್ಳವರು.

ತುಂಬಾ ಸಹಾನುಭೂತಿ ದೃಷ್ಟಿಯಿಂದ ಅನಂತಮೂರ್ತಿಗಳು ಸೃಷ್ಟಿಸಿದ ಅಡಿಗರ ವ್ಯಕ್ತಿತ್ವ ತನ್ನ ಸೃಷ್ಟಿಯ ಗುರಿಯನ್ನು ಸಾಧಿಸುವಲ್ಲಿ ಸೋಲುತ್ತದೆ. ಹಿಂದೂ ಧರ್ಮದಲ್ಲಿ ಯಾವುದು ಶೈಕ್ಷಣಿಕೋ ಅದನ್ನು ರೂಪವೇತ್ತ ಹೊರಟಿರುವ ವ್ಯಕ್ತಿತ್ವ ಒಂದು ಬಗೆಯ ಎಲುಬಿಲ್ಲದ ಆದ್ಭುತವಾಗಿ ಪರಿಣಮಿಸಿದೆ. ಮನುಷ್ಯ “ತಲುಪಿದ್ದ” ಮೇಲೆ ಬಾಹ್ಯಸ್ಥಿತಿ ಮುಖ್ಯವಲ್ಲ ಎಂಬುದು ಹಿಂದೂ ಧರ್ಮದ ತಿರುಳೆಂದು ಕಾಣುತ್ತದೆ. ಅಡಿಗರು ‘ಪಕ್ಷಾದ’ ಮೇಲೆಯೂ ಹಾಗೆಯೇ ಇರುತ್ತಾರೆ;

ಯರಿಸರ ಬದಲಿಸಬೇಕೆಂದು ಅವರಿಗೆ ಅನಿಸುವುದಿಲ್ಲ. ಮಾರ್ಪಾ ರೇಜಸ್‌ ಎಡ್‌ನಲ್ಲಿ ರ್ಯಾಷ್ಟ್ರಿಯಿದ ದರ್ಶನ ದೃಷ್ಟಿ ಕೂಡಾ ಇದೆ. ಭಾರತದ ದರ್ಶನದಲ್ಲಿ ಅತ್ಯಂತ ಶಾರ್ಕಾಂತಿಕ ದೋಷ ಬಹುಶಃ ಇದೇ. ಮನವೆಂಬ ಮರ್ಕಣ ಹಿಡಿತಕ್ಕೆ ಬಂದರೆ ಯರಿಸರದ ಬಗ್ಗೆ ಕಾಳಜಿ ಅನಗತ್ಯ. ಯಾವ ಸಿದ್ಧಾಂತ ಯಾವ ಆಚರಣೆ ಜೊತೆಗೂ ನಾಡಿ ನಡೆಯುತ್ತದೆ. ಎಲ್ಲಾ ಆಚರಣೆಗೂ ಒಂದೊಂದು ಸಿದ್ಧಾಂತ ತಯಾರು. ಒಂದೂ ಧರ್ಮದಲ್ಲಿ ಶ್ರೇಷ್ಠವಾದುದನ್ನು ಎರಕ ಯಾವಾಗ ಯಾರು ಹುಟ್ಟಿರೂ ಇಗೆ ಅಗುತ್ತದೆ, ಅಲ್ಲವೇ ?

ಕಾದಂಬರಿಯಲ್ಲಿ ಕೇವಲ ಒಂದೆರಡು ಕಡೆ, ಅನಂತಮಾತ್ರಿಗಳು ರಚಿಸಿದ ಶ್ರೀತ್ವಾಗಳು ತಮ್ಮ ನಡವಳಿಕೆ ಮೂಲಕ ಮೇ ವಾತನಾಡುವುದನ್ನು ಬಿಟ್ಟು ಬಾಯಿ ಮೂತಿನ ಮೂಲಕ ಸಡೆಯಮೋಗುತ್ತವೆ. ಆಗ ಕಾದಂಬರಿಯ ಭಾವ “ಪರ್ ಪಂಪ್ಸ್” ಅನುಭವಿಸಿದಂತೆ ಕಾಣುತ್ತದೆ.

ಆದರೆ ಈ ಕಾದಂಬರಿಯ ಒಟ್ಟು ಮಹತ್ವದಲ್ಲಿ ಲೇಕ್ಕಾಕ್ಕೆ ಬಾರದ ದೋಷಗಳು ಇವು. ಚೆಂತನೆಯ ಒಂದು ಸರಪಣೆಯನ್ನು ಪಾರಂಭಿಸಬಲ್ಲ ಒಂದು ಅಪೂರ್ವ ಅನುಭವ ಈ ಕಾದಂಬರಿ.